

ಕರ್ನಾಟಕ ವಿಧಾನ ಪರಿಷತ್ತು

- | | |
|-------------------------------------|---|
| 1) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ | : 468 (590) |
| 2) ಸದಸ್ಯರ ಹೆಸರು | : ಶ್ರೀ ನಿರಾಣಿ ಹಣಮಂತ್ ರುದ್ರಪ್ಪ (ಪದವೀಧರರ ಕ್ಷೇತ್ರ) |
| 3) ಉತ್ತರಿಸುವ ದಿನಾಂಕ | : 14.08.2025 |
| 4) ಉತ್ತರಿಸುವವರು | : ಮಾನ್ಯ ಮುಖ್ಯಮಂತ್ರಿಗಳು |

ಸಂಖ್ಯೆ	ಪ್ರಶ್ನೆ	ಉತ್ತರ
ಅ	ಇತ್ತೀಚೆಗೆ ರಾಜ್ಯದಲ್ಲಿ ಜಿ.ಎಸ್.ಟಿ ಗೆ ಒಳಪಡದಿರುವ ಬೇಕರಿ, ಬೀದಿ ವ್ಯಾಪಾರಿ, ಕಾಂಡಿಮೆಂಟ್ಸ್ ಹಾಗೂ ಇನ್ನಿತರೇ ಚಿಲ್ಲರೆ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯು ನೋಟೀಸ್ ನೀಡುತ್ತಿರುವುದು ನಿಜವೇ; ಹಾಗಿದ್ದಲ್ಲಿ ಯಾವ ಕಾರಣಕ್ಕಾಗಿ ನೀಡಲಾಗುತ್ತಿದೆ; ಈ ಕುರಿತು ಸಂಪೂರ್ಣ ಮಾಹಿತಿಯೊಂದಿಗೆ ವರದಿ ನೀಡುವುದು;	ನಿಜ. ಸರಕು ಮತ್ತು ಸೇವಾ ತೆರಿಗೆ ಕಾಯ್ದೆ-2017ರ ಕಲಂ 22ರನ್ವಯ ಸರಕು ಪೂರೈಕೆದಾರರ ಸಮಗ್ರ ವಾರ್ಷಿಕ ವಹಿವಾಟು ರೂ.40 ಲಕ್ಷಗಳು ಅಥವಾ ಸೇವೆಗಳ ಪೂರೈಕೆದಾರರ ಸಮಗ್ರ ವಾರ್ಷಿಕ ವಹಿವಾಟು ರೂ.20 ಲಕ್ಷಗಳನ್ನು ಮೀರಿದರೆ ಜಿ.ಎಸ್.ಟಿ. ಕಾಯ್ದೆಯಡಿ ನೋಂದಣಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಅನೇಕ ಬೇಕರಿ, ಕಾಂಡಿಮೆಂಟ್ಸ್ ಹಾಗೂ ಇನ್ನಿತರೇ ವ್ಯಾಪಾರಿಗಳು ರೂ.40 ಲಕ್ಷಗಳು (ಸರಕುಗಳು) ಅಥವಾ ರೂ.20 ಲಕ್ಷಗಳು (ಸೇವೆಗಳು) ಮೀರಿ ವಾರ್ಷಿಕ ವಹಿವಾಟನ್ನು ನಡೆಸಿದ್ದರೂ ಸಹ ಜಿ.ಎಸ್.ಟಿ. ಕಾಯ್ದೆಯಡಿ ನೋಂದಣಿಯನ್ನು ಪಡೆಯದಿರುವುದರಿಂದ, ಅಂತಹ ವರ್ತಕರನ್ನು ಜಿ.ಎಸ್.ಟಿ. ಕಾಯ್ದೆಯ ವ್ಯಾಪ್ತಿಗೆ ತರಲು ಡಿಜಿಟಲ್ ಪಾವತಿ ಗೇಟ್‌ವೇಗಳ ಮೂಲಕ ಒಳಬರುವ ಪಾವತಿಗಳ ಮಾಹಿತಿಯನ್ನು ಪರಿಶೀಲಿಸಲಾಗಿ ವಾರ್ಷಿಕ ವಹಿವಾಟು ರೂ.40 ಲಕ್ಷಗಳು (ಸರಕುಗಳು) ಅಥವಾ ರೂ.20 ಲಕ್ಷಗಳು (ಸೇವೆಗಳನ್ನು) ಮೀರಿದ್ದರೂ ಕೂಡ ಜಿ.ಎಸ್.ಟಿ. ಕಾಯ್ದೆಯಡಿ ನೋಂದಣಿಯನ್ನು ಪಡೆಯದೇ ಇದ್ದಂತಹ ಬೇಕರಿ, ಕಾಂಡಿಮೆಂಟ್ಸ್ ಹಾಗೂ ಇನ್ನಿತರೇ ವ್ಯಾಪಾರಿಗಳಿಗೆ ಕಾಯ್ದೆಯ ಕಲಂ 22ರನ್ವಯ ನೋಂದಣಿಯನ್ನು ಪಡೆಯಲು ತಿಳುವಳಿಕೆ ಪತ್ರಗಳನ್ನು ಹಾಗೂ ಕಾರಣ ಕೇಳುವ ನೋಟೀಸುಗಳನ್ನು ನೀಡಲಾಗಿದೆ.
ಆ	ಇದುವರೆಗೂ ಎಷ್ಟು ಜಿ.ಎಸ್.ಟಿ ಗೆ ಒಳಪಡದಿರುವ ಬೇಕರಿ, ಬೀದಿ ವ್ಯಾಪಾರಿ, ಕಾಂಡಿಮೆಂಟ್ಸ್ ಹಾಗೂ ಇನ್ನಿತರ ಚಿಲ್ಲರೆ ವ್ಯಾಪಾರಿಗಳಿಗೆ ನೋಟೀಸ್ ನೀಡಲಾಗಿದೆ; (ನೋಟೀಸ್ ನೀಡಿರುವ ಕುರಿತು ಮಾಹಿತಿ ಒದಗಿಸುವುದು ಒಂದು ನೋಟೀಸ್ ಪ್ರತಿ ನೀಡುವುದು)	ಸರಕು ಮತ್ತು ಸೇವಾ ತೆರಿಗೆ ಕಾಯ್ದೆ-2017ರ ಕಲಂ 22 ರನ್ವಯ ಸಮಗ್ರ ವಾರ್ಷಿಕ ವಹಿವಾಟು ರೂ.40 ಲಕ್ಷಗಳು (ಸರಕುಗಳು) ಅಥವಾ ರೂ.20 ಲಕ್ಷಗಳು(ಸೇವೆಗಳು) ಮೀರಿದ್ದರೂ ಕೂಡ ಕಾಯ್ದೆಯಡಿ ನೋಂದಣಿಯನ್ನು ಪಡೆಯದೇ ಇದ್ದಂತಹ ವರ್ತಕರುಗಳಿಗೆ (ಬೇಕರಿ, ಕಾಂಡಿಮೆಂಟ್ಸ್, ಚಿಲ್ಲರೆ ವ್ಯಾಪಾರಿಗಳು ಹಾಗೂ ಇನ್ನಿತರೆ) ಸರಕು ಮತ್ತು ಸೇವಾ ತೆರಿಗೆ ಕಾಯ್ದೆ - 2017ರ ಕಲಂ 22ರನ್ವಯ ನೋಂದಣಿಯನ್ನು ಸೂಚಿಸಿ ಒಟ್ಟು 11597 ತಿಳುವಳಿಕೆ ಪತ್ರಗಳನ್ನು ಹಾಗೂ ಕಲಂ 63ರಡಿ ಕಾರಣ ಕೇಳುವ ನೋಟೀಸುಗಳನ್ನು ನೀಡಲಾಗಿದೆ. (ನೋಟೀಸ್ ನ ಪ್ರತಿ ಲಗತ್ತಿಸಿದೆ)

ಇ ಜಿ.ಎಸ್.ಟಿ ಗೆ ಒಳಪಡದಿರುವ ಬೇಕರಿ, ಬೀದಿ ವ್ಯಾಪಾರಿ, ಕಾಂಡಿಮೆಂಟ್ಸ್ ಹಾಗೂ ಇನ್ನಿತರ ಚಿಲ್ಲರೆ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯು ನೋಟೀಸ್ ನೀಡಲು ಯಾವ ಮಾನದಂಡಗಳನ್ನು ಅನುಸರಿಸುತ್ತಿವೆ; ಯಾವ ನಿಯಮದಡಿಯಲ್ಲಿ ನೋಟೀಸ್ ನೀಡಲಾಗಿದೆ? (ಸದರಿ ಮಾನದಂಡಗಳ ಮತ್ತು ನಿಯಮಗಳ ಪ್ರತಿ ಒದಗಿಸುವುದು)	ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಕಲಂ 22ರ ಸರಕುಗಳನ್ನು ಪೂರೈಕೆದಾರರ ಸಮಗ್ರ ವಹಿವಾಟು ಒ ಹಣಕಾಸು ವರ್ಷದಲ್ಲಿ ನಗದು, ಯು.ಪಿ.ಐ. ಪಿ.ಒ.ಐ.ಎಸ್ ಮೆ ಬ್ಯಾಂಕ್ ಖಾತೆ ಹಾಗೂ ಇನ್ನಿತರ ವಿಧಾನಗಳಿಂದ ರ ಲಕ್ಷಗಳನ್ನು ಮೀರಿದರೆ ಅಥವಾ ಸೇವೆಗಳ ಪೂರೈಕೆದಾರರ ಸ ವಹಿವಾಟು ಒಂದು ಹಣಕಾಸು ವರ್ಷದಲ್ಲಿ ರೂ.20 ಲಕ್ಷಗಳ ಮೀರಿದರೆ ಜಿ.ಎಸ್.ಟಿ. ಕಾಯ್ದೆಯಡಿ ನೋಂದಣಿ ಪಡೆಯು ಕಡ್ಡಾಯವಾಗಿರುತ್ತದೆ. ಈ ಸಮಗ್ರ ವಹಿವಾಟಿನಲ್ಲಿ ವಿಧಿಸಬಹುದಾದ (Taxable) ಮತ್ತು ತೆರಿಗೆ ವಿನಾಯಿತಿ ಒ (Exempted) ಸರಕು ಮತ್ತು ಸೇವೆಗಳು ಸೇರಿರುತ್ತವೆ. ಆದರೆ ಬಾಧ್ಯತೆಯು ತೆರಿಗೆ ವಿಧಿಸಬಹುದಾದ (Taxable) ಸರಕು ಒ ಸೇವೆಗಳಿಗೆ ಮಾತ್ರ ಇರುತ್ತದೆ. ಅನೇಕ ಬೇಕರಿ, ಕಾಂಡಿಮೆಂಟ್ಸ್ ಹಾಗೂ ಇನ್ನಿತರ ವ್ಯಾಪಾರಿ ರೂ.40 ಲಕ್ಷಗಳು (ಸರಕು) ಅಥವಾ ರೂ.20 ಲಕ್ಷಗಳು(ಸೇವೆ)ಗಳಿ ಹೆಚ್ಚಿನ ವ್ಯಾಪಾರ ವಹಿವಾಟನ್ನು ನಡೆಸಿದ್ದರೂ ಸಹ ಜಿ.ಎ. ಕಾಯ್ದೆಯಡಿ ನೋಂದಣಿಯನ್ನು ಪಡೆಯದೇ ಇರು ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಅಂತಹ ವರ್ತಕ ಜಿ.ಎಸ್.ಟಿ. ಕಾಯ್ದೆಯ ವ್ಯಾಪ್ತಿಗೆ ತರಲು ಮಚೆಂಟ್ ಐಡಿ ಇ ವ್ಯಕ್ತಿಗಳಿಗೆ ಡಿಜಿಟಲ್ ಪಾವತಿ ಗೇಟ್‌ವೇಗಳ ಮೂಲಕ ಮಾಡ ಒಳಬರುವ ಪಾವತಿಗಳ ಮಾಹಿತಿಯನ್ನು ಪಡೆದು ವಾರ್ಷಿಕ ಒಳಬರುವ (Receipts) ವಹಿವಾಟು ರೂ.40 ಲಕ್ಷಗಳ ಮೀರಿರುವಂತಹ ವರ್ತಕರುಗಳಿಗೆ ಕಲಂ 22ರ ನೋಂದಣಿಯನ್ನು ಪಡೆಯಲು ತಿಳುವಳಿಕೆ ಪತ್ರಗಳನ್ನು ಹ ಕಲಂ 63ರಡಿ ಕಾರಣ ಕೇಳುವ ನೋಟೀಸುಗಳ ನೀಡಲಾಗಿರುತ್ತದೆ. (ನಿಯಮಗಳ ಪ್ರತಿ ಮತ್ತು ತಿಳುವಳಿಕೆ ಪತ್ರದ ಪ್ರತಿಯ ಲಗತ್ತಿಸಿದೆ)
---	---

ಸಂಖ್ಯೆ: ಆಇ 49 ಸಿಎಸ್‌ಎಲ್ 2025

ಶಿವರಾಜ್
(ಸಿದ್ಧರಾಪುರ)
ಮುಖ್ಯಮಂತ್ರಿ



ಕರ್ನಾಟಕ ಸರ್ಕಾರ

(ವಾಣಿಜ್ಯ ತೆರಿಗೆಗಳ ಇಲಾಖೆ)

ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು, ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ-026,
ಕೊಠಡಿ ಸಂ.624, 6ನೇ ಮಹಡಿ ಬಿಎಂಟಿಸಿ ಕಟ್ಟಡ, 6ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-560095

Office of the Assistant Commissioner of Commercial Taxes, Local Goods and Service Tax Office-026,
Room No.624, 6th Floor BMTC Complex, 6th Block, Koramangala, Bengaluru-560095.

(Phone: 080-25704811)

e-mail: acctlgsto.26bng@ctd.ka.gov.in

No: ACCT/LGSTO-26/ASMT-14(saw)/2025-26

Date: 19.06.2025

Form GST ASMT - 14*[See rule 100(2)]*

To,

ZAKAULLA MUKRAM AHMED AND COMPANY
C-7 APMC MARKET Yahara Huskur road
Bangalore ARD Singena agrahara Singena-560099
9900195344

Tax Period:-2023-24

Show Cause Notice for assessment under section 63

It has come to my notice that you/your company/firm, though liable to be registered under section 22 of the Act, have/has failed to obtain registration and failed to discharge the tax and other liabilities under the said Act as per the details given below:

Brief Facts: You being an individual have received the amount through PHONE PE/PAYTM (9900195344) towards the supply of SERVICE/GOODS to the extent of Rs. 59654725/- without having enrolled under GST ACT.

Grounds: As provided under section 22 of the CGST/KGST Act, the threshold limit prescribed under section 22(1) is Rs. 20 lakhs in a Financial Year. i.e. every supplier whose aggregate turnover in a financial year exceeds Rs. 20 lakhs are liable to be registered under GST in the State/ Union territory from where he makes the taxable supply of goods and/or services.


Conclusion: you are liable to pay applicable tax along with interest u/s 50(1) and penalty u/s 122(xi) of CGST/KGST Act, 2017.

Therefore, you are hereby directed to show cause as to why a tax liability along with interest is not be created against you for conducting business without registration despite being liable for registration as provided under section 22 of the CGST/KGST ACT, 2017 and why penalty should not be imposed for violation of the provisions of the Act or the rules made thereunder.

In this connection, you are directed to appear before the undersigned on 04.06.2025 (date) at 11:30 AM (time) in the office of LGSTO-26.

You are hereby informed to produce the following documents at the time of personal appearance.

1. GSTIN, IF ALREADY REGISTERED
2. PAN & MAIL ID
3. THE BUSINESS PLACE PROOF IF ANY (Agreement/electricity bill)
4. FINACIAL STATEMENT
5. INVOICES ISSUED IF ANY
6. PAYMENTS RECEIPT DETAILS


Asst. Commissioner of Commercial Taxes
Local Goods and Service Tax Office-26
Koramangala, Bengaluru - 560 047

(SUSHAN KUMAR M S)
Assistant Commissioner of Commercial Taxes,
LGSTO-26, Bengaluru.

(ಬಿ) 'ಜಮೆಯನ್ನು ಸ್ವೀಕರಿಸುವವನು' ಎಂದರೆ, ಹೊಡುವಳಿ ಸೇವೆ ಹಂಚಿಕೆದಾರನು ಹೊಂದಿರುವ ಶಾಶ್ವತ ಖಾತೆ ಸಂಖ್ಯೆಯನ್ನೇ ಹೊಂದಿರುವ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ಪೂರೈಕೆದಾರ.

(ಸಿ) ಈ ಅಧಿನಿಯಮದ ಅಡಿಯಲ್ಲಿ ತೆರಿಗೆದಾಯಕ ಸರಕುಗಳ ಪೂರೈಕೆಯಲ್ಲಿಯೂ ಹಾಗೂ ತೆರಿಗೆ ವಿಧಿಸಲಾಗದ ಸರಕುಗಳ ಪೂರೈಕೆಯಲ್ಲಿಯೂ ತೊಡಗಿರುವ ಯಾವುದೇ ನೋಂದಾಯಿತ ವ್ಯಕ್ತಿಗೆ ಸಂಬಂಧಿಸಿದಂತೆ, 'ವಹಿವಾಟು' ಎಂದರೆ, ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ I ರ 84ನೇ ನಮೂದು ಮತ್ತು ಸದರಿ ಅನುಸೂಚಿಯ ಪಟ್ಟಿ II ರ 51 ಮತ್ತು 54ನೇ ನಮೂದಿನ ಅಡಿಯಲ್ಲಿ ವಿಧಿಸಲಾದ ಯಾವುದೇ ಸುಂಕ ಅಥವಾ ತೆರಿಗೆಯ ಮೊತ್ತದಷ್ಟನ್ನು ಕಡಿಮೆ ಮಾಡಿದ ವಹಿವಾಟಿನ ಮೌಲ್ಯ;

21. ಅಧಿಕವಾಗಿ ಹಂಚಿಕೆ ಮಾಡಿದ ಜಮೆಯ ವಸೂಲಿಯ ವಿಧಾನ.- ಪ್ರಕರಣ 20ರಲ್ಲಿ ಒಳಗೊಂಡಿರುವ ಉಪಬಂಧಗಳನ್ನು ಉಲ್ಲಂಘಿಸಿ ಹೊಡುವಳಿ ಸೇವೆ ಹಂಚಿಕೆದಾರನು, ಜಮೆಯನ್ನು ಹಂಚಿಕೆ ಮಾಡಿದುದರ ಪರಿಣಾಮವಾಗಿ ಒಬ್ಬ ಅಥವಾ ಅದಕ್ಕಿಂತ ಹೆಚ್ಚಿನ ಸ್ವೀಕರಿಸುವವರಿಗೆ ಜಮೆಯು ಅಧಿಕವಾಗಿ ಹಂಚಿಕೆಯಾಗಿದ್ದಲ್ಲಿ, ಹಾಗೆ ಹಂಚಿಕೆ ಮಾಡಿದ ಅಧಿಕ ಜಮೆಯನ್ನು ಬಡ್ಡಿಯೊಂದಿಗೆ ಅಂತಹ ಸ್ವೀಕರಿಸುವವರಿಂದ ವಸೂಲಿ ಮಾಡತಕ್ಕದ್ದು ಮತ್ತು ಪ್ರಕರಣ 73 ಅಥವಾ ಸಂದರ್ಭಾನುಸಾರವಾಗಿ ಪ್ರಕರಣ 74ರ ಉಪಬಂಧಗಳು ಯಥೇಚ್ಛ ವ್ಯತ್ಯಾಸಗಳೊಂದಿಗೆ ವಸೂಲು ಮಾಡಬೇಕಾದ ಮೊತ್ತವನ್ನು ನಿರ್ಧರಿಸುವುದಕ್ಕಾಗಿ ಅನ್ವಯವಾಗತಕ್ಕದ್ದು.

ಅಧ್ಯಾಯ-VI ನೋಂದಣಿ

22. ನೋಂದಣಿಗೆ ಬಾಧ್ಯರಾದ ವ್ಯಕ್ತಿಗಳು.- (1) ರಾಜ್ಯದಲ್ಲಿ ಸರಕು ಅಥವಾ ಸೇವೆಗಳು ಅಥವಾ ಅವುಗಳೆರಡರ ತೆರಿಗೆದಾಯಕ ಪೂರೈಕೆ ಮಾಡುತ್ತಿರುವ ಪ್ರತಿಯೊಬ್ಬ ಪೂರೈಕೆದಾರನು, ಆತನ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ ಇಪ್ಪತ್ತು ಲಕ್ಷ ರೂಪಾಯಿಗಳನ್ನು ಮೀರಿದರೆ, ಈ ಅಧಿನಿಯಮದ ಅಡಿಯಲ್ಲಿ ನೋಂದಣಿಗೆ ಬಾಧ್ಯನಾಗತಕ್ಕದ್ದು;

ಪರಂತು, ಅಂಥ ವ್ಯಕ್ತಿಯು, ಯಾವುದೇ ವಿಶೇಷ ಪ್ರವರ್ಗದ ರಾಜ್ಯಗಳಲ್ಲಿ ಸರಕು ಅಥವಾ ಸೇವೆಗಳ ಅಥವಾ ಅವುಗಳೆರಡರ ತೆರಿಗೆದಾಯಕ ಪೂರೈಕೆ ಮಾಡಿದ್ದಲ್ಲಿ, ಆತನ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ ಹತ್ತು ಲಕ್ಷ ರೂಪಾಯಿಗಳನ್ನು ಮೀರಿದರೆ, ಆತನು ನೋಂದಣಿಗೆ ಬಾಧ್ಯನಾಗತಕ್ಕದ್ದು;

(2) ನಿಗದಿಪಡಿಸಲಾದ ದಿನದ ನಿಕಟ ಪೂರ್ವ ದಿನದಂದು, ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ನೋಂದಣಿಯಾಗಿರುವ ಅಥವಾ ಪರವಾನಗಿಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು, ನಿಗದಿಪಡಿಸಲಾದ ದಿನದಿಂದ ಜಾರಿಗೆ ಬರುವಂತೆ, ಈ ಅಧಿನಿಯಮದ ಅಡಿಯಲ್ಲಿ ನೋಂದಣಿಗೆ ಬಾಧ್ಯನಾಗತಕ್ಕದ್ದು;

(3) ಈ ಅಧಿನಿಯಮದ ಅಡಿಯಲ್ಲಿ ನೋಂದಾಯಿತನಾದ ಒಬ್ಬ ತೆರಿಗೆದಾಯಕ ವ್ಯಕ್ತಿಯಿಂದ ನಡೆಸಲಾಗುತ್ತಿದ್ದ ಒಂದು ವ್ಯವಹಾರವು, ಉತ್ತರಾಧಿಕಾರದ ಅಥವಾ ಅನ್ಯಥಾ ಕಾರಣದಿಂದಾಗಲಿ, ಮತ್ತೊಬ್ಬ ವ್ಯಕ್ತಿಗೆ ಚಾಲ್ತಿಯಲ್ಲಿರುವ ಸ್ಥಿತಿಯಲ್ಲಿಯೇ ವರ್ಗಾವಣೆಯಾಗಿದ್ದಲ್ಲಿ, ವರ್ಗಾಯಿತನು ಅಥವಾ ಸಂದರ್ಭಾನುಸಾರ ಉತ್ತರಾಧಿಕಾರಿಯು, ಅಂಥ ವರ್ಗಾವಣೆಯ ಅಥವಾ ಉತ್ತರಾಧಿಕಾರದ ದಿನಾಂಕದಿಂದ ಜಾರಿಗೆ ಬರುವಂತೆ ನೋಂದಣಿಗೆ ಬಾಧ್ಯನಾಗತಕ್ಕದ್ದು.

(4) ಉಪ-ಪ್ರಕರಣ (1) ಮತ್ತು (3)ರಲ್ಲಿ ಏನೇ ಒಳಗೊಂಡಿದ್ದರೂ, ಒಂದು ಉಚ್ಚನ್ಯಾಯಾಲಯದ, ಅಥವಾ ನ್ಯಾಯಾಧಿಕರಣದ ಅಥವಾ ಅನ್ಯಥಾ ಒಂದು ಆದೇಶದ ಅನುಸರಣೆಗಾಗಿ ಸಂದರ್ಭಾನುಸಾರವಾಗಿ ಒಂದು ಯೋಜನೆಯ ಮಂಜೂರಾತಿ ಅಥವಾ ಸಮ್ಮಿಲನದ ಏರ್ಪಾಡಾಗಿ ಅಥವಾ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಕಂಪನಿಗಳ ಬೇರ್ಪಡಿಕೆಯಿಂದಾಗಿ ಆದ ವರ್ಗಾವಣೆಯ ಸಂದರ್ಭದಲ್ಲಿ, ಉಚ್ಚನ್ಯಾಯಾಲಯದ ಅಥವಾ ನ್ಯಾಯಾಧಿಕರಣದ ಅಂಥ ಆದೇಶವನ್ನು ಜಾರಿಗೊಳಿಸುವುದಕ್ಕಾಗಿ ಕಂಪನಿಗಳ ರಿಜಿಸ್ಟ್ರಾರ್‌ನು ನಿಗಮದ ಪ್ರಮಾಣಪತ್ರ ನೀಡುವ ದಿನಾಂಕದಿಂದ ಜಾರಿಗೆ ಬರುವಂತೆ ನೋಂದಣಿಗೆ ವರ್ಗಾಯಿತನು ಬಾಧ್ಯನಾಗತಕ್ಕದ್ದು;

ವಿವರಣೆ:- ಈ ಪ್ರಕರಣದ ಉದ್ದೇಶಗಳಿಗಾಗಿ,-

- (i) "ಸಮಗ್ರ ವಹಿವಾಟು" ಎಂಬ ಪದಾವಳಿಯು, ತೆರಿಗೆದಾಯಕ ವ್ಯಕ್ತಿಯಿಂದ, ತನ್ನ ಸ್ವಂತ ಖಾತೆಯ ಮೇಲೆ ಮಾಡಿದ ಅಥವಾ ಆತನ ಎಲ್ಲಾ ಪ್ರಧಾನಕರ್ತರುಗಳ ಪರವಾಗಿ ಮಾಡಿದ ಎಲ್ಲಾ ಪೂರೈಕೆಗಳನ್ನು ಒಳಗೊಳ್ಳತಕ್ಕದ್ದು;
- (ii) ಒಬ್ಬ ನೋಂದಾಯಿತ ಮಜೂರಿ ಕೆಲಸಗಾರನಿಂದ ಮಜೂರಿ ಕೆಲಸ ಪೂರ್ಣಗೊಂಡ ನಂತರ ಮಾಡಿದ ಸರಕುಗಳ ಪೂರೈಕೆಯನ್ನು, ಪ್ರಕರಣ 143ರಲ್ಲಿ ಉಲ್ಲೇಖಿಸಲಾದ ಪ್ರಧಾನಕರ್ತನಿಂದಾದ ಸರಕುಗಳ ಪೂರೈಕೆ ಎಂದು ಪರಿಗಣಿಸತಕ್ಕದ್ದು, ಮತ್ತು ಅಂಥ ಸರಕುಗಳ ಮೌಲ್ಯವು ನೋಂದಾಯಿತ ಮಜೂರಿ ಕೆಲಸಗಾರನ ಸಮಗ್ರ ವಹಿವಾಟಿನಲ್ಲಿ ಒಳಗೊಳ್ಳತಕ್ಕದ್ದಲ್ಲ;
- (iii) "ವಿಶೇಷ ಪ್ರವರ್ಗದ ರಾಜ್ಯಗಳು" ಎನ್ನುವ ಪದಾವಳಿಯು, ಸಂವಿಧಾನದ 279ಎ ಅನುಚ್ಛೇದದ (4)ನೇ ಖಂಡದ (ಜಿ) ಉಪ-ಖಂಡದ ಅಡಿಯಲ್ಲಿ ನಿರ್ದಿಷ್ಟಪಡಿಸಿರುವ ರಾಜ್ಯಗಳು ಎಂದು ಅರ್ಥೈಸತಕ್ಕದ್ದು.

63. ಅನೋಂದಾಯಿತ ವ್ಯಕ್ತಿಗಳ ಕರನಿರ್ಧಾರಣೆ.- ಪ್ರಕರಣ 73 ಅಥವಾ ಪ್ರಕರಣ 74ರಲ್ಲಿ ಇದಕ್ಕೆ ವಿರುದ್ಧವಾಗಿ ಏನೇ ಒಳಗೊಂಡಿದ್ದರೂ ಸಹ, ಒಬ್ಬ ತೆರಿಗೆದಾಯಕ ವ್ಯಕ್ತಿಯು, ನೋಂದಣಿಯನ್ನು ಪಡೆಯಲು ಬಾಧ್ಯನಾಗಿದ್ದರೂ ಸಹ ಹಾಗೆ ಮಾಡಲು ವಿಫಲನಾಗಿದ್ದಲ್ಲಿ, ಅಥವಾ ಆತನ ನೋಂದಣಿಯು ಪ್ರಕರಣ 29ರ ಉಪಪ್ರಕರಣ (2)ರ ಅಡಿಯಲ್ಲಿ ರದ್ದುಗೊಂಡಿದ್ದು ಆದರೆ ತೆರಿಗೆ ಸಂದಾಯ ಮಾಡುವುದಕ್ಕೆ ಬಾಧ್ಯನಿದ್ದಲ್ಲಿ, ಯುಕ್ತ ಅಧಿಕಾರಿಯು, ಅವನ ಅತ್ಯುತ್ತಮ ವಿವೇಚನಾ ನಿರ್ಣಯದ ಮೇರೆಗೆ, ಅಂಥ ವ್ಯಕ್ತಿಯ ತೆರಿಗೆ ಬಾಧ್ಯತೆಯನ್ನು ಸಂಬಂಧಿಸಿದ ತೆರಿಗೆ ಅವಧಿಗಳಿಗೆ ನಿರ್ಧರಿಸಲು ಕ್ರಮ ಜರುಗಿಸಬಹುದು ಮತ್ತು ಸಂದಾಯ ಮಾಡದಿರುವ ತೆರಿಗೆಯು ಸಂಬಂಧಿಸಿರುವ ಹಣಕಾಸು ವರ್ಷಕ್ಕೆ ವಾರ್ಷಿಕ ವಿವರ ಪಟ್ಟಿಯನ್ನು ಒದಗಿಸುವುದಕ್ಕಾಗಿ ಪ್ರಕರಣ 44ರಲ್ಲಿ ನಿರ್ದಿಷ್ಟಪಡಿಸಿದ ದಿನಾಂಕದಿಂದ ಐದು ವರ್ಷಗಳ ಅವಧಿಯೊಳಗಾಗಿ ಒಂದು ಕರನಿರ್ಧಾರಣಾ ಆದೇಶವನ್ನು ನೀಡುವುದು:

ಪರಂತು, ಆ ವ್ಯಕ್ತಿಗೆ ತನ್ನ ಅಹವಾಲುಗಳನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನು ನೀಡಿದ ಹೊರತು ಅಂಥ ಕರನಿರ್ಧಾರಣಾ ಆದೇಶವನ್ನು ಹೊರಡಿಸತಕ್ಕದ್ದಲ್ಲ.

64. ಕೆಲವೊಂದು ವಿಶೇಷ ಪ್ರಕರಣಗಳಲ್ಲಿ ಕ್ಷಿಪ್ರ ಕರನಿರ್ಧಾರಣೆ.- (1) ಯುಕ್ತ ಅಧಿಕಾರಿಯು, ಆತನ ಗಮನಕ್ಕೆ ಬರಲಾಗಿರುವ ಒಬ್ಬ ತೆರಿಗೆದಾಯಕ ವ್ಯಕ್ತಿಯ ತೆರಿಗೆ ಬಾಧ್ಯತೆಯನ್ನು ತೋರಿಸುವ ಯಾವುದೇ ಪುರಾವೆಯ ಮೇಲೆ, ಅಪರ ಆಯುಕ್ತ ಅಥವಾ ಜಂಟಿ ಆಯುಕ್ತರ ಪೂರ್ವಾನುಮತಿಯೊಂದಿಗೆ, ಹಾಗೆ ಮಾಡುವುದರಲ್ಲಿನ ಯಾವುದೇ ವಿಳಂಬವು ರಾಜಸ್ವದ ಹಿತಾಸಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎನ್ನುವುದನ್ನು ನಂಬಲು ಅವನು ಸಾಕಷ್ಟು ಆಧಾರಗಳನ್ನು ಹೊಂದಿದ್ದರೆ, ರಾಜಸ್ವದ ಹಿತಾಸಕ್ತಿಯ ರಕ್ಷಣೆಗಾಗಿ ಅಂಥ ವ್ಯಕ್ತಿಯ ತೆರಿಗೆ ಬಾಧ್ಯತೆಯನ್ನು ನಿರ್ಧರಿಸಲು ಕ್ರಮ ಜರುಗಿಸಬಹುದು ಮತ್ತು ಒಂದು ಕರನಿರ್ಧಾರಣಾ ಆದೇಶವನ್ನು ನೀಡಬಹುದು:

ಪರಂತು, ಯಾರಿಗೆ ಬಾಧ್ಯತೆಯು ಸಂಬಂಧಪಟ್ಟಿರುವುದೋ ಆ ತೆರಿಗೆದಾಯಕ ವ್ಯಕ್ತಿಯನ್ನು ಖಚಿತ ಪಡಿಸಿಕೊಳ್ಳಲು ಆಗದಿದ್ದಲ್ಲಿ ಮತ್ತು ಅಂಥ ಬಾಧ್ಯತೆಯು ಸರಕುಗಳ ಪೂರೈಕೆಗೆ ಸಂಬಂಧಪಟ್ಟಲ್ಲಿ, ಅಂಥ ಸರಕುಗಳ ಉಸ್ತುವಾರಿಯನ್ನು ಹೊಂದಿದ ವ್ಯಕ್ತಿಯು, ಕರನಿರ್ಧಾರಣೆಗೆ ಬಾಧ್ಯನಾಗಿರುವ ಮತ್ತು ಈ ಅಧಿನಿಯಮದ ಅಡಿಯಲ್ಲಿ ಬಾಕಿಯಿರುವ ತೆರಿಗೆ ಮತ್ತು ಇತರ ಮೊತ್ತವನ್ನು ಸಂದಾಯ ಮಾಡುವುದಕ್ಕೆ ಬಾಧ್ಯನಾಗಿರುವ ತೆರಿಗೆದಾಯಕ ವ್ಯಕ್ತಿ ಎಂದು ಪರಿಭಾವಿಸತಕ್ಕದ್ದು.

(2) ಉಪಪ್ರಕರಣ (1)ರಲ್ಲಿ ಹೊರಡಿಸಿದ ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ ಮೂವತ್ತು ದಿನಗಳ ಒಳಗಾಗಿ, ತೆರಿಗೆದಾಯಕ ವ್ಯಕ್ತಿಯು ಸಲ್ಲಿಸಿದ ಒಂದು ಅರ್ಜಿಯ ಮೇಲೆ, ಅಥವಾ ಅವರ ಸ್ವಪ್ರೇರಣೆಯಿಂದ ಅಪರ ಆಯುಕ್ತ ಅಥವಾ ಜಂಟಿ ಆಯುಕ್ತರು ಅಂಥ ಆದೇಶವು ತಪ್ಪಾದುದು ಎಂದು ಪರಿಗಣಿಸಿದಲ್ಲಿ, ಅವರು ಅಂಥ ಆದೇಶವನ್ನು ಹಿಂತೆಗೆದುಕೊಳ್ಳಬಹುದು ಮತ್ತು ಪ್ರಕರಣ 73 ಅಥವಾ ಪ್ರಕರಣ 74ರಲ್ಲಿ ಹೇಳಲಾದ ಕಾರ್ಯವಿಧಾನವನ್ನು ಅನುಸರಿಸುವುದು.

ಅಧ್ಯಾಯ-XIII

ಲೆಕ್ಕಪರಿಶೋಧನೆ

65. ತೆರಿಗೆ ಪ್ರಾಧಿಕಾರಗಳಿಂದ ಲೆಕ್ಕಪರಿಶೋಧನೆ.- (1) ಆಯುಕ್ತರು ಅಥವಾ ಅವರಿಂದ, ಸಾಮಾನ್ಯ ಅಥವಾ ಒಂದು ನಿರ್ದಿಷ್ಟ ಆದೇಶದ ಮೂಲಕ ಪ್ರಾಧಿಕೃತಗೊಂಡ ಯಾವೊಬ್ಬ ಅಧಿಕಾರಿಯು, ಯಾವೊಬ್ಬ ನೋಂದಾಯಿತ ವ್ಯಕ್ತಿಯ ಲೆಕ್ಕಪರಿಶೋಧನೆಯನ್ನು ನಿಯಮಿಸಬಹುದಾದ ಅಂಥ ಅವಧಿಗೆ, ಅಂಥ ಆವರ್ತನೆಯಲ್ಲಿ ಮತ್ತು ಅಂಥ ವಿಧಾನದಲ್ಲಿ ಕೈಗೊಳ್ಳಬಹುದು.

(2) ಉಪಪ್ರಕರಣ (1)ರಲ್ಲಿ ಉಲ್ಲೇಖಿಸಲಾದ ಅಧಿಕಾರಿಗಳು ತೆರಿಗೆದಾಯಕ ವ್ಯಕ್ತಿಯ ವ್ಯವಹಾರ ಸ್ಥಳದಲ್ಲಿ ಅಥವಾ ಅವರ ಕಛೇರಿಯಲ್ಲಿ ಲೆಕ್ಕಪರಿಶೋಧನೆಯನ್ನು ನಡೆಸಬಹುದು.

(3) ಲೆಕ್ಕಪರಿಶೋಧನೆಯನ್ನು ನಡೆಸುವುದಕ್ಕಿಂತ, ಹದಿನೈದು ಕೆಲಸದ ದಿನಗಳಿಗೆ ಕಡಿಮೆಯಿರದಂತೆ ಮುಂಚಿತವಾಗಿ, ಸೂಚನಾ ಪತ್ರದ ಮೂಲಕ, ನಿಯಮಿಸಲಾದ ವಿಧಾನದಲ್ಲಿ ನೋಂದಾಯಿತ ವ್ಯಕ್ತಿಗೆ ತಿಳಿಸತಕ್ಕದ್ದು.

(4) ಉಪಪ್ರಕರಣ (1)ರ ಅಡಿಯಲ್ಲಿ ಲೆಕ್ಕಪರಿಶೋಧನೆಯು, ಲೆಕ್ಕಪರಿಶೋಧನೆ ಪ್ರಾರಂಭಗೊಂಡ ದಿನಾಂಕದಿಂದ ಮೂರು ತಿಂಗಳ ಅವಧಿಯೊಳಗೆ ಪೂರ್ಣಗೊಳ್ಳತಕ್ಕದ್ದು.

ಪರಂತು, ಆಯುಕ್ತರು ಅಂಥ ನೋಂದಾಯಿತ ವ್ಯಕ್ತಿಗೆ ಸಂಬಂಧಿಸಿದ ಲೆಕ್ಕಪರಿಶೋಧನೆಯು, ಲೆಕ್ಕಪರಿಶೋಧನೆ ಪ್ರಾರಂಭಗೊಂಡ ದಿನಾಂಕದಿಂದ ಮೂರು ತಿಂಗಳ ಅವಧಿಯೊಳಗೆ ಪೂರ್ಣಗೊಳ್ಳುವುದಿಲ್ಲ ಎಂದು ಮನದಟ್ಟು ಮಾಡಿಕೊಂಡರೆ ಅವರು ಲಿಖಿತ ರೂಪದಲ್ಲಿ ದಾಖಲಿಸಬಹುದಾದ ಕಾರಣಗಳಿಗಾಗಿ, ಆ ಅವಧಿಯನ್ನು ಆರು ತಿಂಗಳುಗಳನ್ನು ಮೀರದ ಮುಂದಿನ ಅವಧಿಗೆ ವಿಸ್ತರಿಸಬಹುದು.

ವಿವರಣೆ:- ಈ ಉಪಪ್ರಕರಣದ ಉದ್ದೇಶಗಳಿಗಾಗಿ, "ಲೆಕ್ಕಪರಿಶೋಧನೆ ಪ್ರಾರಂಭ"ವನ್ನು, ತೆರಿಗೆ ಪ್ರಾಧಿಕಾರದಿಂದ ಕರೆ ಮಾಡಿದ ದಾಖಲೆಗಳು ಮತ್ತು ಇತರ ದಸ್ತಾವೇಜುಗಳನ್ನು ತೆರಿಗೆದಾಯಕ ವ್ಯಕ್ತಿಯು ಹಾಜರುಪಡಿಸಿದ ಅಥವಾ ವ್ಯವಹಾರದ ಸ್ಥಳದಲ್ಲಿ ಲೆಕ್ಕಪರಿಶೋಧನೆಯನ್ನು ವಾಸ್ತವಿಕವಾಗಿ ಏರ್ಪಡಿಸಿದ ದಿನಾಂಕ ಇವುಗಳಲ್ಲಿ ಯಾವುದು ತರುವಾಯವೋ ಅದು ಎಂದು ಅರ್ಥೈಸತಕ್ಕದ್ದು.

(5) ಲೆಕ್ಕಪರಿಶೋಧನೆಯ ಕ್ರಮದಲ್ಲಿ, ಪ್ರಾಧಿಕೃತಗೊಂಡ ಅಧಿಕಾರಿಯು,-

(i) ಅವನಿಗೆ ಲೆಕ್ಕಮಸ್ತಕಗಳನ್ನು ಅಥವಾ ಇತರ ದಸ್ತಾವೇಜುಗಳನ್ನು ಪರಿಶೀಲಿಸುವುದಕ್ಕಾಗಿ ಅವಶ್ಯಕವಾದ ಸೌಲಭ್ಯಗಳನ್ನು ಆತನಿಗೆ ಒದಗಿಸುವಂತೆ;

(ii) ಆತನಿಗೆ ಅಗತ್ಯವಿರಬಹುದಾದ ಅಂಥ ಮಾಹಿತಿಯನ್ನು ಒದಗಿಸುವಂತೆ ಮತ್ತು ಲೆಕ್ಕಪರಿಶೋಧನೆಯನ್ನು ಸಕಾಲದಲ್ಲಿ ಪೂರ್ಣಗೊಳಿಸುವಿಕೆಗಾಗಿ ನೆರವು ನೀಡುವಂತೆ,



GOVERNMENT OF KARNATAKA
(Commercial Tax Department)

No. ACCT/LGSTO-290/MISC/2025-26

Office of the Asst. Commissioner of
Commercial Taxes
LGSTO-290, Neharu Maidan
Near Sarojini Madhusudhana Kushe
High School, Vaderahobli, Kundapura-576201
Phone No. 08254 230209

**NOTICE FOR OBTAINING REGISTRATION UNDER SECTION 22 OF THE
CGST/SGST ACT, 2017**

To,
VISHWANATH SHETTY
1-11, SABLADI OLABAILU
HATTIYANGADI Udupi
Kundapura
PAN: AJGPV5922K
Mobil No: 9481749989

Sir/Madam,

It has come to the notice of this office through financial data/intelligence that you have received aggregate payments exceeding ₹ 20 Lakhs during the Financial Year mentioned below through UPI and/or other digital platforms in connection with supply of goods/services.

Phone Number	FY 2021-22	FY 2022-23	FY 2023-24	FY 2024-25
9481749989	1422394	1157530	2688245	4332609

As per Section 22(1) of the Central Goods and Services Tax Act, 2017, every supplier is liable to be registered under GST in the State or Union territory from where he makes a taxable supply of goods or services or both, if his aggregate turnover in a financial year exceeds ₹40,00,000.00 in case of supply of goods and ₹20,00,000.00 in case of supply of service

In your case, the total value of receipts indicates that your aggregate turnover has exceeded the prescribed threshold limit, making you liable to obtain registration under GST. Failure to obtain registration, when liable, amounts to contravention of Section 22 read with Section 25 of the CGST Act, 2017, and attracts penal provisions under Section 122.

You are hereby directed to:-

1. Apply for GST registration within 15 days from the date of receipt of this notice on the GST portal (www.gst.gov.in) in accordance with the provisions of the Act;
OR


Furnish a written explanation with supporting documents, within the same period, stating the reasons as to why GST registration is not applicable in your case.

2. Failure to comply with this notice may result in initiation of proceedings under Section 63 (Best Judgement Assessment) and Section 122 (Penalty for failure to obtain registration), without further notice.

For any clarification, you may contact this office during working hours or email at [acctlvo290@gmail.com].

Handwritten:
RPMO
455/2025-26
DESPATCHED
01.13.18/2025

Date: 11-06-2025
Place: Kundapura



SUBRAMANYA

Digitally signed by SUBRAMANYA
Date: 2025.06.11 12:07:33 -0530

(Subramanya)

Assistant Commissioner of Commercial Taxes
Local Goods & Service Tax office-290,
Kundapura, Udupi Dist-576201
Kundapura